



# International Journal of Kannada Research

www.kannadajournal.com

ISSN: 2454-5813

IJSR 2015; 1(2): 38-39

© 2015 IJKS

www.kannadajournal.com

Received: 16-07-2015

Accepted: 19-08-2015

Dr. Chandrahashi T. S.

Soham Bhattacharya

Shri Shriram College of Engineering,  
Karnataka, India

## ಜಿ.ಎಸ್. ಶಿವರುದ್ರಪ್ಪನವರ ‘ಅಗ್ನಿಪವ್ರ’ – ಒಂದು ವಿವೇಚನೆ

ಡಾ. ಚಂದ್ರಾವತಿ ತೆಟ್ಟಿ

DOI: <https://doi.org/10.22271/24545813.2015.v1.i2a.855>

ಪೀಠಿಕೆ

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಮಹತ್ವದ ಕವನಗಳಲ್ಲಿ ‘ಅಗ್ನಿಪವ್ರ’ ಒಂದಾಗಿದೆ. ಇಂದು ಜಗತ್ತಿನಾದ್ಯಂತ ಹಬ್ಬಿರುವ, ಇನ್ನೂ ಹಬ್ಬಿತಲ್ಲಿರುವ ಭಯೋತ್ಪಾದನೆಯ ಭೀಕರ ಸ್ವರೂಪ ಹಾಗೂ ಅದರ ದುಷ್ಪರಿಣಾಮಗಳನ್ನು ಕರಾರುವಕ್ಕಾಗಿ ಕಟ್ಟಿಕೊಡುವ ಈ ಕವನವು ಭಯೋತ್ಪಾದನೆ ಎನ್ನುವುದು ಇಂದು ಒಂದು ಭೀಕರ ‘ಅಗ್ನಿಪವ್ರ’ವೇ ಆಗಿದೆ ಎಂಬುವುದನ್ನು ಬಹು ಧ್ವನಿಮೂರಣವಾಗಿ ಪ್ರತಿಪಾದಿಸುತ್ತದೆ.

ಭಯೋತ್ಪಾದನೆ ಇಂದು ಜಗತ್ತಿನಾದ್ಯಂತ ವ್ಯಾಪಿಸಿ ಬಿಟ್ಟಿದೆ. ಆಧುನಿಕ ಮನುಷ್ಯನಿಗೆ ನಿಲ್ಲಲು ಸ್ಥಳವಿಲ್ಲದಷ್ಟು ಅದರ ವ್ಯಾಪಕತೆ ಇದೆ. ಆಧುನಿಕ ಮನುಷ್ಯ ನಿಂತ ಕಾಲಿನ ಕೆಳಗೆ ಹಜ್ಜನೆಯ ಹಸಿರು ಯಾವತ್ತೋ ಮರುಭೂಮಿಯಾಗಿದೆ; ಪರಿಣಾಮವಾಗಿ ಮನಸ್ಸಿನ ನೆಮ್ಮೆದಿಯೇ ಕಳೆದು ಹೋಗಿದೆ. ಮನಶ್ಯಾಂತಿ ಎಂಬ ಹಜ್ಜನೆಯ ಹಸಿರು ಭಯೋತ್ಪಾದನೆಯ ದಾವಾಗ್ನಿಯಲ್ಲಿ ಸುಟ್ಟು ಕರಕಲಾಗಿದೆ. ತಲೆ ಎತ್ತಿ ನೋಡಿದರೆ ಭಯೋತ್ಪಾದನೆಗೆ ಹುಟ್ಟಿ ಹಾಕುವ ಮಹನೀಯರ ರಣಹದ್ದಗಳ ರೇಕ್ಕೆಯ ನೆರಳು ಹಬ್ಬಿಕೊಂಡಿದೆ.

ಭಯೋತ್ಪಾದನೆಯ ಭೀಕರತೆಯನ್ನು ವಿವರಿಸುವ ಕವಿ “ನೆಲ ಹತ್ತಿ ಉರಿಯುತ್ತಿದೆ ನಂದಿಸಲು ನೀರೆ ಇಲ್ಲ”ದಂತಾಗಿದೆ ಎಂಬುದಾಗಿ ವಿವರಿಸುತ್ತಾ ಭಯೋತ್ಪಾದನೆಯಿಂದ ಇಡೀ ನೆಲವೇ ಹೊತ್ತಿ ಉರಿಯುತ್ತಿದೆ. ಇದನ್ನು ನಂದಿಸಲು ನೀರೇ ಇಲ್ಲ ಇನ್ನುವ ಭೀಕರ ಜಿತ್ತುವನ್ನು ನೀಡುತ್ತಾರೆ.

ಭಯೋತ್ಪಾದಕತೆಗೆ ಹುಟ್ಟಿ ಹಾಕುವ ಭಯೋತ್ಪಾದಕ ಮಹನೀಯರು ಈ ಉರಿಯ ಬೆಂಕಿಯ ಸುತ್ತ ಕಾಯಿಸಿಕೊಳ್ಳುತ್ತ ಆಗಾಗ ಎಣ್ಣೆ ಹೊಯ್ಯುತ್ತ ಕೂತಿದ್ದಾರೆ. ಆದರೆ ಇವರೆಲ್ಲ ಕೇವಲ ಮುಖಿವಾಡದ ಜನ ಮಾತ್ರ ಎಲ್ಲೋ ಗುಪ್ತವಾಗಿದ್ದಕೊಂಡು ಭಯೋತ್ಪಾದನೆಗೆ ಹುಟ್ಟಿ ಹಾಕುವ ಕಳ್ಳು ಲಿದೀಮು ಜನರಿರುವರು ಇವರನ್ನು ಗುರುತು ಹಿಡಿಯುವುದೇ ಅಸಾಧ್ಯ ಇನ್ನು ಮಾತನ್ನಾಡಿಸುವುದಂತೂ ಬಹುದೂರ ಉಳಿಯಿತು. ಏಕೆಂದರೆ ಬರೀ ಮುಖಿವಾಡದ ಜನರೆಂದಿಗೆ ಸಂಘಾದವೇ ಕಷ್ಟ ಇವರನ್ನು ವಿನೆಚಿದು ಗುರುತಿಸುವುದು.

“ಈ ಮಹಾಜನದ ಪ್ರತಿನಿಧಿಗಳಿಂದೇ ?  
ಗದ್ದುಗೆ ಏರಿ ಕೂತಿರುವ ಪ್ರಭುಗಳಿಂದೇ ?  
ಅಥವಾ ನಮೋಽಗೇ ಮನ ಮಾಡಿರುವ  
ತಲಾತಲಾದ ವಿಕೃತಿಗಳ ಮೂರ್ತಿ  
ರೂಪಗಳಿಂದೇ ? ಹಳೆಚಿಮು ಗುಡಿಗೋಮು  
ರದ ಕಲಶಗಳನ್ನು ಈಟಿಯ ಮಾಡಿ ನೀಲಾ  
ಕಾಶದೇದೆ ಸೀಳಿ ಕತ್ತಲನು ಕರೆದವರೆ,  
ಗಭ್ರ ಗುಡಿಯೋಳಗುರಿವ ನಚಿದಾದೀಪ  
ಗಳಿಂದ ಪಚಿಬು ಹೊತ್ತಿಸಿಕೊಂಡು ದೆವ್ವಂ  
ಗುಣೀವ ತಮಸ್ಸಿನಾರಾಧಕರೆ”.

Correspondence

ಡಾ. ಚಂದ್ರಾವತಿ ತೆಟ್ಟಿ

Soham Bhattacharya

Shri Shriram College of Engineering,  
Karnataka, India

ಭಯೋತ್ಪಾದಕ ಮುವಿವಾಡದವರನ್ನು ಇನ್ನೇನೆಚೆದೂ ಕ್ಷರೆಯದೆ, ಕತ್ತಲನ್ನು ಕರೆಯುವವರು, ದೆವ್ವಂಗಣಿವ ತಮಸ್ಸಿನಾರಾಧಕರು, ಹಿಂಸಾರತಿಯ ಪ್ರಜಾರಿಗಳು, ಪೆಡಂಭೂತ ಜೀಡಗಳು ಎಚೆದು ಗುರುತಿಸುವುದೇ ಯೋಗ್ಯ ಹಾಗೂ ಅನಿವಾರ್ಯ ಎಂಬ ತೀರ್ಮಾನನಕ್ಕೆ ಕವಿ ಬಂದು ತಲುಪಿರುವಚಿತೆ ಭಾಸವಾಗುತ್ತದೆ. ಇಷ್ಟಾದರೂ ಭಯೋತ್ಪಾದನೆಚೆಮು ಸಮಸ್ಯೆ ಹಳಿಯುವುದಿಲ್ಲ.

“ಪಾಚಿಗಟ್ಟಿರುವ ಈ ನೀರುಗಳನ್ನು  
ಶುದ್ಧಿಕರಿಸುವುದು ಹೇಗೆ ? ಶತ  
ಚ್ಛಿದ್ರವಾಗುತ್ತಿರುವ ಈ ಮನಸ್ಸುಗಳನ್ನು  
ಹಿಡಿದು ಕೂಡಿಸುವುದು ಹೇಗೆ ? ಮರಾಣ  
ಗಳಲ್ಲಿ ಸ್ಥಗಿತಗೊಳ್ಳುತ್ತಿರುವ ಬುದ್ಧಿಗಳನ್ನು  
ವರ್ತಣಮಾನದ ವಾಸ್ತವದೊಳಕ್ಕೆ  
ತರುವುದು ಹೇಗೆ ? ಗುಡಿ-ಚಚ್ಚು ಮ  
ಸೀದಿಗಳನ್ನು ಬಿಟ್ಟು ಹೊರ ಬರುವಚಿತೆ  
ಮಾಡುವುದು ಹೇಗೆ ? ವೇದ – ಖೀರಾನು-ಬ್ಯೈ  
ಬಲ್ಲಿನಿಂದಾಚಿ ಬಯಲ ಬೆಳಕಿನ ಕೆಳಗೆ  
ಬದುಕುವುದನ್ನು ಇನ್ನಾದರೂ ಕಲಿಯುವುದು ಹೇಗೆ.

ಇಚಿಧ ಪ್ರಶ್ನೆಗಳು ಇನ್ನು ಗಂಭೀರವಾಗಿಯೇ ಉಳಿದಿವೆ. ಈ ಪ್ರಶ್ನೆಗಳಲ್ಲಿ ಭಯೋತ್ಪಾದನೆಯಿಚಿದ ಪಾರಾಗುವ ಸರಳ ಉತ್ತರಗಳೂ ಇವೆ. ಆದರೆ ಅವನ್ನು ಅಸ್ತಿತ್ವಕ್ಕೆ ತರುವುದು ಕಷ್ಟ ಥಿದ್ರವಾಗುತ್ತಿರುವ ಮನಸ್ಸುಗಳನ್ನು ಮೊದಲು ಹಿಡಿದುಕೊಡಿಸಬೇಕು. ಮರಾಣದಲ್ಲೇ ಸ್ಥಗಿತವಾಗಿ ನಿಂತ ಬುದ್ಧಿಗಳನ್ನು ವರ್ತಣಮಾನದಲ್ಲಿ ತರಬೇಕು. ಗುಡಿ, ಚಚ್ಚು, ಮಸೀದಿಗಳನ್ನು ಬಿಟ್ಟು ಹೊರಬರಬೇಕು ವೇದ, ಖೀರಾನ್, ಬ್ಯೈಬಲ್‌ಗಳಾಚಿಗಿನ ಬಯಲ ಬೆಳಕಿನ ಕೆಳಗೆ ಬದುಕುವುದನ್ನು ಕಲಿಯಬೇಕು ಒಟ್ಟಾರೆ ಜಾತಿ, ಮತ, ಪಚಿಧ ಎಂಬ ಸಂಕುಚಿತ ಅಡ್ಡಗೋಡೆಗಳನ್ನು ಕೆಡವಿ ನಾವೆಲ್ಲರೂ ಒಚಿದೇ ಎಂಬ ವಿಶಾಲ ಮನೋಭಾವ ಬೆಳೆದು ಬರಬೇಕು. ಅಂದಾಗ ಮಾತ್ರ ಭಯೋತ್ಪಾದನೆಚೆಮು ಪೆಡಂಭೂತವನ್ನು ತೊಲಗಿಸಲು ಸಾಧ್ಯ. ಆದರೆ ಅದು ಅಸಾಧ್ಯ ಎನ್ನುವುದು ಶತಸಿದ್ಧವಾದ ಮಾತಾಗಿರುವುದನ್ನು ಇತಿಹಾಸವೇ ಹೇಳುತ್ತಿದೆ.

ಹೇಗೆ ಜಿ.ಎಸ್. ಶಿವರುದ್ರಪ್ಪನವರ ‘ಅಗ್ನಿ ಪರ್ವ’ ಕವನ ಧರ್ಮ ಮತ್ತು ರಾಜಕಾರಣದ ಕೈಗೊಂಬೆಚೆಮಾಗಿರುವ ಈ ಸಮಾಜವನ್ನು ಮುಕ್ತ ಬೆಳಕಿನ ಕಡೆಗೆ ಕರೆತರುವ ಬಗೆಯನ್ನು ಅತ್ಯಂತ ಧ್ವನಿಪೂರ್ಣವಾಗಿ ನಿರೂಪಿಸಿರುವುದು.

### ಗ್ರಂಥ ಖಾತ್ರಿ

- ‘ಅಗ್ನಿಪರ್ವ’ ಜಿ.ಎಸ್. ಶಿವರುದ್ರಪ್ಪ ಪ್ರಕಾಶಕರು ಸ್ವಾಪ್ತ ಬುಕ್ ಹೌಸ್ ಮಂಗಳೂರು – ೨೦೦೮
- ‘ಸುವರ್ಣ’ ಸಂಪುಟ (ಭಾಗ ೫) ಜಿ.ಎಸ್. – ಶಿವರುದ್ರಪ್ಪ ಸಂಪದ ಲಾಗಿನ್ – ೨೦೨೨